



ಬೇಂದ್ರೇಯವರ ‘ಕನ್ನಡ ಮೇಘದೂತ’ ಕಾವ್ಯದಲ್ಲಿ ಸ್ಥಳಮರಾಣ, ಇತಿಹಾಸ, ಮತ್ತು ಪ್ರಕೃತಿ ವಣಿಕೆ

ರಮೇಶ್ ಮಹಣ್ಣೆ

ಸಹಾಯಕ ಪ್ರಾಧ್ಯಾಪಕರು

ಶ್ರೀ ಸಿದ್ಧಾರ್ಥ ಪ್ರಥಮ ದಜ್ಞ ಕಾಲೇಜು, ತುಮಕೂರು

rameshmannebjr@gmail.com

ಭಾರತೀಯ ಪ್ರಾಚೀನ ಸಾಹಿತ್ಯ ಸಂದರ್ಭದಲ್ಲಿ ಮಹಾಕವಿ ಕಾಳಿದಾಸ ತನ್ನದೇ ಆದ ಭಾವನ್ಯ ಮೂಡಿಸಿದವನು. ಇಂತಹ ಮಹಾಕವಿಯ ‘ಮೇಘದೂತ’ ಕಾವ್ಯವನ್ನು ವರಕವಿ ಬೇಂದ್ರೇಯವರು ಕನ್ನಡದಲ್ಲಿ ಅನುವಾದ ಮಾಡಿದ್ದಾರೆ. ಅದು ಕಾಳಿದಾಸನೇ ಕನ್ನಡದಲ್ಲಿ ಬರೆದಿದ್ದರೂ ಬೇಂದ್ರೇಯವರಂತೆ ಬರೆಯುತ್ತಿದ್ದನೋ ಇಲ್ಲವೋ ಎಂಬ ಮಾತ್ರಗಳಿವೆ. ಕಾಳಿದಾಸನ ದಿವ್ಯವಾದ ಒಂದು ಪ್ರೇಮಗಿರೆಯನ್ನು ಬೇಂದ್ರೇಯವರು ತಮ್ಮ ಭಾಷೆಯ ಧಾರಣಶಕ್ತಿಯ ಸಾಮರ್ಥ್ಯದಲ್ಲಿ ಕನ್ನಡಕ್ಕೆ ಇಳಿಸಿದ್ದಾರೆ, ಹಾಗೂ ಹೆಚ್ಚು ಸಹ್ಯದರ್ಯ ಓದುಗರನ್ನು ಕೃತಿ ಆಕರ್ಷಣಿತು ಎಂಬುದು ಸಾಹಿತ್ಯ ಚರಿತ್ರೆ ಸೇರಿಕೊಂಡಿದೆ.

ದಾಂಪತ್ಯ ಹಾಗೂ ವಿರಹಿಗಳ ಪ್ರೇಮ ವಿಲಾಪವನ್ನು ವಿಶದಪಡಿಸುವ ಕಾವ್ಯದ ಚಲನೆಯಲ್ಲಿ ಶೃಂಗಾರದ ರಹಸ್ಯವನ್ನು ಅಡಗಿಸಿಕೊಂಡು, ಬೇಂದ್ರೇಯವರು ಸೌಂದರ್ಯದ ವ್ಯಾಖ್ಯಾನವನ್ನು ಮಾಡಿದ್ದಾರೆ. ಈ ಕೃತಿ ಕೇವಲ ಭಾಷಾಂತರವಲ್ಲ ಭಾಾವನವಾದವೂ ಅಲ್ಲ, ಆದರೆ ಇಬ್ಬರು ಮಹಾಕವಿಗಳ ಶೃಂಗಾರ ದರ್ಶನ, ಅದರೊಂದಿಗೆ ಸ್ಥಳಮರಾಣ, ಇತಿಹಾಸ ಮತ್ತು ಪ್ರಕೃತಿ ವಣಿಕೆಗಳ ಸಮೂಳತೆಯನ್ನು ಉದಾಹರಿಸುತ್ತಿದೆ. ಇದೊಂದು ಇತಿಹಾಸ ಕಥನದಂತೆ ಓದುಗರಿಗೆ ಮೇಲ್ಮೈಟಕ್ಕೆ ಕಾಳಿಸಿದರೂ, ಕಾವ್ಯದಲ್ಲಿನ ನದಿ, ಪರಿಸರ, ಭೂ ವಿಜ್ಞಾನ, ವರುಣನ ಆರ್ಥಿಕ, ಜಾನಪದ ನಂಜಿಕೆಗಳು, ಸ್ನೇಹ ಮತ್ತು ಅದರ ಮಹತ್ವ, ಮತ್ತು ಲೋಕ ದೇವಲೋಕಗಳ ಜನರ ವ್ಯವಹಾರಗಳು, ದೃವಭಕ್ತಿ, ದೇವಾಲಯ, ಪಣಿಗಳು, ಪ್ರಾಣಿಗಳು, ಘಲ, ಮಷ್ಣ, ವೃಕ್ಷಗಳು ಹಿಂಗೆ ಪ್ರಕೃತಿಯ ಅನನ್ಯ ವಿಸ್ತಾರವನ್ನು, ವಿಹಂಗಮ ನೋಟವನ್ನು ಚೆಲ್ಲಲ್ಪಡೆ. ಅಲ್ಲದೆ ಯತ್ನವಿಲಾಸ, ಗಾಳಿಯ ಚಲನೆ, ಕಾಡು-ನಾಡುಗಳ, ಬೆಳೆಗಳ, ನಗರ ಜೀವನದ, ಗ್ರಾಮ ಜೀವನದ, ಆದಿವಾಸಿಗಳ ನಾಗರೀಕರ ವಣಿಕೆಗಳಿಂದಾಗಿ ಈ ಕಾವ್ಯವೊಂದು ಸಂಕ್ಷಿಪ್ತ ವಿಶ್ಲೇಷಣೆಯಲ್ಲಿ ಭಾಸವಾಗುತ್ತದೆ.

ವಾಲ್ಯೇಕಿಯ ರಾಮಾಯಣವು ಕಾಳಿದಾಸನಿಗೆ ಪ್ರಭಾವ, ಪ್ರೇರಣೆ ಯಾಗಿರಬಹುದೆಂದು, ಎಂಭಂ ಓದುಗನಿಗೂ ತಿಳಿಯುವ ವಿಷಯವಾಗಿದೆ. ರಾಮಾಯಣವು ಅಯೋಧ್ಯೆಯಿಂದ ದಕ್ಷಿಣಭಾರತ, ಶ್ರೀಲಂಕಾದವರೆಗೂ ಹಬ್ಬಿರುವ ಕರ್ತಯಾದರೆ, ಮೇಘದೂತ ಮಧ್ಯಭಾರತದಿಂದ ಹಿಮಾಲಯದವರೆಗೂ ಹಬ್ಬಿದೆ. ರಾಮಾಯಣದಲ್ಲಿ ಪ್ರಕೃತಿ ವಣಿಕೆ ಅಧ್ಯಾತ್ಮವಾದಂತೆ, ಬೇಂದ್ರೇಯವರೂ ಪ್ರಕೃತಿಪ್ರಿಯರು ಹಾಗಾಗಿ ತಮ್ಮ ಅನುವಾದ ಕೃತಿಯಲ್ಲಿ ಕಾಳಿದಾಸನಿಗಿಂತಲೂ ಮಿಗಿಲಾಗಿ ಪ್ರಕೃತಿಯನ್ನು ವಣಿಕೆ ಮಾಡುತ್ತಾರೆ. ಹಾಗೆ ರಾಮಾಯಣದಲ್ಲಿನ ಸೀತೆ-ರಾಮರ ‘ವಿರಹವೇದನೆ’



ಹನುಮಂತನು ದೂತನಾಗಿ ವಾಯು ಸಂದೇಶದ ದಿವ್ಯವಾದ ಕಲ್ಪನೆ ಈ ವಸ್ತುವನ್ನೇ ಆಧಾರವಾಗಿಟ್ಟುಕೊಂಡು 'ಮಘದೂತ'ವನ್ನು ರಚಿಸಿರುವುದು ಮೇಲ್ಮೌಟಕ್ಕೆ ಕಾಣುತ್ತದೆ.

"ಸೀತೆ ಹನುಮನನ್ನು ಕಾಣುವಂತೆ ಕಂಡು ನಿನ್ನ ಮಾತು ಎದೆಯುಬ್ಬಿ ಹೇಳುವಳೋ, ಆಪ್ಪ ಇದಿರುಗೊಂಡು"

ಎಂದು ಯಕ್ಷನು ಮೇಘನಿಗೆ ಹೇಳುವಲ್ಲಿ ವ್ಯಕ್ತಿವಾಗುತ್ತದೆ. ಅಲ್ಲದೆ ರಾಮಾಯಣದ ಅನೇಕ ಸಂಗತಿಗಳು ಅಲ್ಲಲ್ಲಿ ಇಲ್ಲವು ಹಾಕುತ್ತವೆ.

ಮಹಾರಾಷ್ಟ್ರದ ನಾಗಪುರ ಬಳಿಯ ರಾಮಗಿರಿಯಿಂದ ಕಾವ್ಯ ಪ್ರಾರಂಭವಾಗುತ್ತದೆ. ಕುಬೇರನ ಶಾಪಕ್ಕೆ ಒಳಗಾದ ಯಕ್ಷನು ತನ್ನ ಪತ್ನಿಯಿಂದ ಅಗಲಿ ಅನೇಕ ವರ್ಷಗಳ ಕಾಲ ರಾಮಾಯಣದ ಸೀತೆ ವನವಾಸದ ಸಮಯದಲ್ಲಿ ಸಾನು ಮಾಡಿದ ಮೃಣಣ ನೆಲವಾದ ರಾಮಗಿರಿಯ ಆಶ್ರಮದಲ್ಲಿ ವಿರಹವೇದನೆಯಿಂದ ಕೃಷ್ಣನಾಗಿ ಸಂಕಟದಿಂದ ಜೀವನ ಕಳೆಯುತ್ತಿರುವ ಕಾರಣಕ್ಕೆಮೇಯ ಮೂರನೆಯ ದಿವಸ ಮೋಡವನ್ನು ಕಂಡು, ತನ್ನ ಪತ್ನಿಯ ಸ್ಥಿತಿಗತಿಯ ಬಗ್ಗೆ ಚಿಂತಿಸಿ, ಈ ಮೋಡದ ಮುಖಾಂತವಾವದರೂ ತನ್ನ ಕುಶಲವನ್ನು ಕಳುಹಿಸುವ ನಿರ್ಧಾರ ಮಾಡಿ.

ಆನಂದದಿಂದ ಮೋಡದೊಂದಿಗೆ ಮಾತನಾಡುತ್ತಾನೆ. ಬಿಸಿಲತಾಪದಲ್ಲಿ ಬೆಂದವರನ್ನು ಕಾಪಾಡುವವನಲ್ಲವೇ ನೀನು ಧನಪತಿಯ (ಕುಬೇರ) ಕೋಪಕ್ಕೆ ಒಳಗಾದವನ, ಕುಶಲ ಸಂದೇಶವನ್ನು ಅಗಲಿದ ಸತಿಗೆ ತಲುಪಿಸಲು ಬೇಡಿಕೊಳ್ಳುತ್ತಾನೆ. ಅಲಕಾವತಿಯ ಪರಿಚಯ ಮಾಡಿಕೊಡುತ್ತಾನೆ. ಅಲಿಕೆಗೆ ಹೋಗು ಅಲಿಕೆಯ ಸೌಂದರ್ಯವನ್ನು ವಿವರಿಸಿ ಅಲ್ಲಿನ ಹೆಣ್ಣುಮಕ್ಕಳ ಬಗ್ಗೆ ವಿವರಿಸುತ್ತಾನೆ. ಶಾಪ ಮುಗಿಯುವ ದಿನಗಳನ್ನು ಎಣಿಸುತ್ತಾ ಜೀವ ಹಿಡಿದು ನನ್ನನ್ನೇಕಾಯುತ್ತಾ ಇರುವ ನನ್ನಾಕೆಯನ್ನು ನೋಡು, ಅವಳಿಗೆ ಸಂದೇಶ ಮುಟ್ಟಿಸು ಎಂದು ಹೇಳಿ ಅಲಿಕೆಗೆ ಹೋಗುವ ಮಾರ್ಗ ಕೆಳಗಿನಂತೆ ತಿಳಿಸುತ್ತಾನೆ.

ಚಿತ್ರಕೂಟ ಪರವರ್ತದ ಮುಖಾಂತರ ಮಧ್ಯಸಿಗುವ ಗಿರಿಶಿವರಗಳಲ್ಲಿ ಕಾಲಿಟ್ಟು ತೊರೆಗಳ, ನದಿಗಳ ನೀರನ್ನು ಕುಡಿದು ದಣಿವನ್ನು ಆರಿಸಿಕೊಂಡು ಮಾವುಮಲೆಯನ್ನು ದಾಟಿ (ಅಮೃಕೂಟ) ಆ ಬೆಟ್ಟಿದ ಮೇಲೆ ನೀನು ಹನಿಯುವುದರಿಂದ ಮಾವು ಬೆಳೆ ಸೋಗಸಾಗಿ ಸುರಿಯುತ್ತದೆ. ಅಲ್ಲಿಂದ ಮುಂದೆಸಾಗಿದರೆ ಏಂದ್ರಪರ್ವತ ಅದರೆಡೆಗೆ ಓಡಿಬರುತ್ತಿರುವ ನರ್ಮದೆ ಬಂಡೆಗಳ ಮೇಲೆ ನೂರಾರು ಸೀಳಗಳಾಗಿ ಸಿಂಗಾರದಿಂದ ಕಾಣುತ್ತಾಳೆ ಅದನ್ನು ನೋಡಿ ಆ ನೀರ ಸವಿ ಸವಿದು, ಭತ್ತೀಸೋಫಡದ ಮುಖಿಂತರ (ಇದನ್ನು ದಶಾಣವ ಎಂದು ಕಾವ್ಯದಲ್ಲಿ ಬಿಂಬಿಸಲಾಗಿದೆ) ವಿದಿಶಾ ನಗರಕ್ಕೆ ಹೋಗಿ ಅಲ್ಲಿ ಬಯಸಿದಂತಹ ಹೆಣ್ಣನ್ನು ಅನುಭವಿಸು. ಅಲ್ಲಿ ನೇತ್ರಾವತಿ ನದಿಯ ಅಧರವನ್ನು ಆಷಾದಿಸು. ನಂತರ ಉದಯಗಿರಿ (ಅಂದಿನ ನೀಜಗಿರಿ) ಯ ಹೊಂಗೆಯ ಮರಗಳು ತಂಪಾದ ಗಾಳಿಯನ್ನು ತರುತ್ತವೆ. ಅಲ್ಲಿನ ಮರಗಿಡಗಳಿಗೆ ತಂಪನ್ನೆರದು ಮುಂದೆ ಸಾಗು. ಮುಂದೆ ಉಜ್ಜವಿನಿ ನಗರ ಅಡ್ಡಬಂದರೇನು ಸ್ವಲ್ಪ ಬಳಸಾದರು ನಗರದ ಸುಪ್ಪತ್ತೆನಿಸಿದ ಮೇಲು ಮಾಳಿಗೆಯ ಭೋಗವನ್ನು ಕಳೆದು ಕೊಳ್ಳಬೇಡ. ಮರೆಯಲೂ ಬೇಡ. ನಿರ್ವಿಂದ್ರೆ ತರೆತೆರೆಯಾಗಿ ಹರಿಯುತ್ತಿರುತ್ತಾಳೆ



ಅವಳನ್ನು ಮೈನವಿರೇಳಿಸುವಂತೆ ಬಳಿಸಾರಿ ರಮಿಸು. ಇನ್ನು ಆವಂತಿ ನಾಡಿನ ಉದಯನನ ಕಥೆಯನ್ನು ಕೇಳದವರಿಲ್ಲ ಹೊರವಕ್ಕೆ ಉಂಟಾಗಿರುತ್ತದೆ, ತಾವರೆಯ ಸುವಾಸನೆಯನ್ನು ಪವನನೊಂದಿಗೆ ತರುವ ಶಿಪ್ಪಾ ನದಿಯು ಹರಿಯುತ್ತಿರುತ್ತಾಳೆ. ಹಾಗೇ ಶ್ರೀ ಚಂಡೀಶ್ವರಾಲಯಕ್ಕೆ ಬೇಟಿ ನೀಡಿ ಗಂಧಾವತೀ ನದಿಯ ಮಡಿಯೊಳಾಡುವ ಬೆಡಗಿಯರ ಮೈಗಂಪನ್ನು ಮರೆಯಬೇಡ. ನಿನ್ನ ದುಂದುಬಿಯಿಂದ ಡಕ್ಕೆಯನ್ನು ಬಡಿದು, ಅಲ್ಲಿನ ಸೃಷ್ಟಿಗಳಲ್ಲಿ ಭಾಗವಹಿಸಿ, ರಾತ್ರಿ ಅಲ್ಲಿ ಕಳೆದು ಗಂಭೀರಧಾರೆ ನದಿಯನ್ನು ರಮಿಸು. ಗಾಳಿಯು ನಿನನ್ನ ದೇವಗಿರಿಯತ್ತ ಸಾಗಿಸುತ್ತದೆ. ನಿನ್ನ ಹೂಮೆಳೆಯಿಂದಾಗಿ ನೀನು ಬಾವಗಂಗೆಯಾಗಿ ಅಭಿಷೇಕಮಾಡು ಏಕೆಂದರೆ ಈಗಿರಿಯ ಜೀವ ಸ್ವಂದದೇವನಾಗಿದ್ದಾನೆ. ಚರ್ಮಣ್ಣತೆ ನದಿಯು ಹರಿಯುವಂತೆ ಮಾಡಿದ ರಂತಿದೇವನಿಗೆ ನಮಿಸು.

ಮುಂದೆ ದಶಪುರದ ಸುಂದರಿಯರಿಗೆ ನಿನ್ನ ಆತ್ಮಬಿಂಬವನ್ನು ನೀಡು. ಹಾಗೆ ಬ್ರಹ್ಮಾವರ್ತ (ಕುರುಕ್ಕೇತ್ರ) ವನ್ನು ದಾಟಿ. ಸರಸ್ವತಿ ನೆದಿಯ ಕೆಂಪು ನೀರನ್ನು ಕುಡಿದು. ಮುಂದೆ ಹಿಮಾಲಯ ವನ್ನಿಳಿದು ಬರುವ ಗಂಗೆಯು ಹರಿಯುವಳು ಅಲ್ಲಲ್ಲಿ ನೀರು ಕುಡಿದು ಗಂಗಾನದಿಯ ಮೂಲವಾದ ಹಿಮಾಚಲದಲ್ಲಿ ವಿಶ್ವಾಂತಿ ತೆಗೆದುಕೊಂಡು ಅಲ್ಲಿ ಮೆಳೆಸುರಿಸು. ಮಂಜು ಬೆಟ್ಟವನ್ನು ನೀನು ಸಂಚರಿಸು. ಅಲ್ಲಿನ ಚೆಲುವನ್ನು ಆಹ್ಲಾದಿಸಿ ಹಂಸದ್ವಾರವನ್ನು ದಾಟು. ಹೊನ್ನು ಕಮಲವನ್ನು ಹೊಂದಿರುವ ಮಾನಸ ಸರೋವರದಲ್ಲಿ ನೀನುನೀರು ಕುಡಿದು ಅಲಕೆಯತ್ತ ಸಾಗು.

ಅಲ್ಲಿ ಅಲಕಾವತಿಯಲ್ಲಿ ಎಳೆವಯಸ್ಸಿನ ಲಲನೆಯರು, ಇಂದ್ರ ಭಾಪಗಳ ಮದ್ದತ್ತೆಯಂತೆ ಸೋಲ್ನಿಷ್ವೇದ ಮುಗಿಲುಮುಟ್ಟುವ ಮಹಡಿ ಮನೆಗಳು, ದೇವಾಲಯಗಳು, ರತ್ನದ ನೀರು ತುಂಬಿಕೊಂಡು ಇರುವವು ಈ ಅಲಿಕೆಗೂ ನಿನಗೂ ಸಾಟಿಜಿದೆ. ಆ ಪುರದಲ್ಲಿ ಎಲ್ಲಾ ತರುಣೀಯರು ಬ್ಯಾತಲೆಯಲ್ಲಿ ಕಡಿವಾಲ ಹೂವನ್ನು ಧರಿಸಿರುವವರೇ. ಹೀಗೆ ಅಲಕೆಯ ಯಕ್ಷರ ಬದುಕು ಮತ್ತು ಜೀವನ ವಿಧಾನವನ್ನು ಅನೇಕ ಪದ್ಯಗಳಲ್ಲಿ ವಿವರಿಸಿರುವುದನ್ನು ಕಾಣಬಹುದು. ಯಕ್ಷ ತನ್ನ ಮನೆಯ ಪರಿಚಯ ಮಾಡಿಕೊಡುತ್ತ ಹೀಗೆ ಹೇಳುತ್ತಾನೆ. ಅಲ್ಲಿ ನಮ್ಮ ಮನೆ ಯಕ್ಷಪತಿಯ ಮನೆಯ ಉತ್ತರ ಬಾಗಕ್ಕಿಂತ ಕಾಮನ ಬಿಲ್ಲಿನಂತೆ ಭಾಗಿನಿಂತಿರುವುದನ್ನು ಕಾಣಬಹುದು. ಅಲ್ಲಿ ನನ್ನಾಕೆ ಮಗನಂತೆ ಸಾಕ ಬೆಳೆಸಿದ ಕೈ ಎತ್ತರದ ಮುಂದಾರವ ಗಿಡ ಹೂ ಗೊಂಚಲವನ್ನು ಬಾಗಿಸಿ ನಿಂತಿದೆ. ಪಜ್ಞಿಕಲ್ಲುಗಳ ಮಟ್ಟಲಿರುವ ಸುಂದರವಾದ ಕಮಲಗಳುಳ್ಳ ಕೊಳವಿದೆ. ಪಕ್ಷಿದಲ್ಲೀ ಮಣಿಶಿಖಿರದಂತೆ ಕ್ರೀಡಾಶ್ವಲವಿದೆ. ಅದು ನನ್ನಾಕೆಗೆ ಬಹಳ ಮುದ್ದು, ಅದರ ಸುತ್ತ ಮುತ್ತ ಗೋರಂಟಿ-ಮಾದವೀ ಲತೆಗಳೂ ಇವೆ. ಮರದ ನಡುವೆ ಬಿಳಿಯ ಹಾಸುಗಲ್ಲು ಅದರ ನಡುವೆ ಬಂಗಾರದ ಕೋಲು. ಅದು ಬಲಿತ ಬಿದಿರಿನಿಂದ ಮಾಡಿದ ಕರುಮಾಡ ಮುದ್ದಾದ ರತ್ನಗಳಿಂದ ಮಾಡಿದ ಕೋಲಿನಿಂದ ನನ್ನಾಕೆ ನವಿಲನ್ನು ಕುಣಿಸುತ್ತಾಳೆ. ಹೀಗೆ ನಮ್ಮ ಮನೆಯ ಗುರುತನ್ನು ತಿಳಿದಿಕೊ ಎಡ-ಬಲದಲ್ಲಿ ದ್ವಾರಪಾಲರಲ್ಲಿ ಶಂಖಪದ್ಮಗಳು ಇರುತ್ತವೆ. ನೀನು ಆನೆಮರಿಯಂತೆ ಮಾಡವಾಗಿ ಒಳಹೋಗು. ಕೃತಕ ಶೈಲವನೇರು ಬಿಳಿಮೈಯ್ಯ ಹೊಳೆವ ಹಲ್ಲುಗಳ ತೊಂಡ ಹಣ್ಣಿನಂತಹ ತುಟಿಗಳು, ಜಿಂಕೆಯ ಕಣ್ಣು ಸ್ವಲ್ಪ ಬಾಗಿದ ಮೊಲೆಗಳು, ಮಂದವಾಗಿ ಬೆನ್ನಿಗೆ ಹರಡಿರುವ ಕೂದಲುಗಳು,



ಸೃಷ್ಟಿಕರ್ತನ ಶ್ರೇಷ್ಠ ಸೃಷ್ಟಿ ಪಡೆದವಳಂತೆ, ಎಲ್ಲಾ ಹೆಣ್ಣಗಳ ಮಿಗಿಲಾಗಿ ಹೊಸದಾಗಿ ಚೊಚ್ಚಲವಳಂತೆ ಹೆಚ್ಚು ಮಾತನಾಡದ ಅವಳೇ ನನ್ನ ಪ್ರಾಣ ಎಂದು ತಿಳಿ. ಹೀಗೆ ತನ್ನ ಪಶ್ಮಿಯ ಸೌಂದರ್ಯವನ್ನು ಹೇಳಿ ಪರಿಚಯಿಸಿ ವಿರಹತತ್ತಳಾದ ಅವಳು ನನ್ನನ್ನೇ ನೆನದು ನನ್ನ ಕುರಿತು ಹಾಡುಕಟ್ಟಿ ಹಾಡುತ್ತಾ ಅಲಂಕಾರ ಮಾಡಿಕೊಳ್ಳಬೇಕೆಂದು ಏಷ್ಟು ದಿನ ಕಳೆದಿವೆ, ಇನ್ನು ಎಷ್ಟು ದಿನ ಇವೆಯೆಂದು ಪರಿತಪಿಸುತ್ತಾ ಜೊತೆಯಲ್ಲಿ ಕಳೆದ ಸುಸುಮಯವನ್ನು ನೆನೆಯುತ್ತಾ, ಮುಂದಿನ ಅಂತಹ ಸಮಯವನ್ನು ಕಲ್ಪಿಸುತ್ತಾ ಹಗಲು ಹೇಗೋ ಸಮಯ ಜಾರಿಹೋಗುತ್ತದೆ. ಆದರೆ ರಾತ್ರಿ ಅವಳ ಗತಿಯೇನು? ಅದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಯಾಕ್ಕ ಮೇಘನಿಗೆ ತಿಳಿಸುತ್ತಾ, ನನ್ನ ಸುದ್ದಿಯನ್ನು ಅವಳಿಗೆ ಹೇಳಿದರೆ ಸಾಕು ನೀನೊಂದು ಸಾರಿ ನೋಡು ಅವಳು ನನ್ನ ನೆನಪಲ್ಲೇ ಸೊರಗಿ ನಿದ್ದೆ ಇಲ್ಲದೆ ತಾಪದಿಂದ ಹೊರಳಾಡುತ್ತಿರುತ್ತಾಳೆ ಎಂದು ತನ್ನ ಹೆಂಡತಿಯ ಆ ದುಸ್ಫಿತಿಯನ್ನು ವಿವರಿಸಿ ಅವಳ ಬಾಡಿದ ಜಡೆ, ಅವಳ ಕೃಷ್ಣವಾದ ದೇಹ, ಅಲಂಕಾರ ರಹಿತವಾದ ಅವಳ ಸೌಂದರ್ಯ ಸೊರಗಿದ ಮುಖ ಇದನ್ನು ಯಾರಾದೂ ನೋಡಿದರೂ ಕರಗದೇ ಇರುವರೆ. ಅವಳ ಕೂದಲುಗಳು ಅವಳ ಕಣ್ಣಗಳನ್ನು ಮುಚ್ಚಿವೆ, ಹುಬ್ಬಗಳು ಮಂಕಾಗಿವೆ, ಇಂತಹವಳು ನಿನಗೆ ಅಲ್ಲಿ ಕಾಣಿಸುವವಳು.

ಗಳಿಯ ನೀನು ಅವಳ ಹತ್ತಿರ ಹೋದಾಗ ಅವಳು ಸುಖ ನಿದ್ರೆಯಲ್ಲಿದ್ದರೆ ನಿನ್ನ ಘಟನನೆಯನ್ನು ನಿಲ್ಲಿಸು. ಸ್ವಲ್ಪ ಸುಮ್ಮನಿರು. ಹೇಗೋ ಕನಸಿನಲ್ಲಿ ನನ್ನನ್ನು ಸೇರಿ ಗಾಥಲಿಂಗನ ಸುಖವನ್ನು ಅನುಭವಿಸುತ್ತಿರುವರು, ಆದ್ದರಿಂದ ಹೆದರಿಕೊಂಡಾಳು. ಹಾಗಾಗಿ ನೀನು ತಂಪಾದ ಗಾಳಿಯನ್ನು ಬೀಸಿ ತುಂತರಿಸಿ ಹೆಚ್ಚರಿಸಿದಾಗ ಮಳೆಯಲ್ಲಿ ಮಿಂದಾಂತಾಗಿ ಹೊಸಮಲ್ಲಿಗೆಯ ಸುವಾಸನೆಯನ್ನು ಮೂಸಿ ಸುಧಾರಿಸಿಕೊಂಡ ಬಳಿಕ ನೀನು ಬೆಡಗಿನಿಂದ ಮಾಡನಾಡಿಸು. ಕೇಳು ಸುಮಂಗಲೆ, ಬಂದಿಹೆನು ನಿನ್ನ ಪ್ರಾಣನಾಥನ ಸ್ವೇಹಿತನು ನಾನು ಮೇಘನು, ಅವನು ಕುಶಲ ಸಂದೇಶವನ್ನು ತಂದಿಹೆನು. ನನ್ನ ಕೆಲಸವಿನ್ನೇನಿದೆ ಹೀಗೆ ದೂರ ಹೋದವರ, ಪಧಿಕರ ಸಂದೇಶವನ್ನು ತರುವೆನು ಎಂದು ನೀನು ಹೇಳುತ್ತಲೇ ‘ಸೀತೆಯು ಹನುಮಂತನನ್ನು ಕಂಡಹಾಗೆ ಕಂಡು’ ನಿನ್ನ ಮಾತುಗಳನ್ನು ಎದೆಯುಬ್ಬಿ ಕೇಳುವವಳು ನಿನ್ನನ್ನು ಇದಿರುಗೊಂಡು ಪ್ರಿಯರ ಕುಶಲವನ್ನು ಹೇಳುವಾಗ ಯಾವ ನ್ಯಾನತೆಯೂ ಇರುವುದಿಲ್ಲವೆಂದು ನಂಬಿ ಕೇಳುತ್ತಾಳೆ.

ನಿನ್ನ ಸೌಭಾಗ್ಯದಿಂದ ನಿನ್ನ ಪತಿಯ ರಾಮಗಿರಿಯಲ್ಲಿ ಕುಶಲವಾಗಿರುವನು, ವಿರಹನೂ, ದುಃಖಿತನೂ ಆಗಿರುವ ಅವನು ನಿನ್ನ ಕುಶಲವನ್ನು ಕೇಳು ಎಂದಿದ್ದಾನೆ. ಹಾಗೂ ನನ್ನ ಪ್ರಿಯತಮೇಗೆ ನಿನಗಾಗಿ ಬದುಕಿದ್ದಾನೆ ಎಂದು ಹೇಳು. ನಿನ್ನ ಹಾಗೆ ಮೈಸೊರಗಿ, ನಿನಗಾಗಿ ಕಣ್ಣೀರ ಸುರಿಸಿ ನಿಟ್ಟಿಸಿರು ಬಿಟ್ಟಿದ್ದಾನೆ. ಅವನ ಈ ಎಲ್ಲಾ ವಿಚಾರಗಳನ್ನು ನಿನ್ನ ಕಿರಿಯಲ್ಲೇ ಹೇಳುವ ಬಯಕೆ ಅವನದು. ದೂರವಿರುವ ಕಾರಣ ನನ್ನ ಮುಖಾಂತರ ಹೇಳಿ ಕಳುಹಿಸಿರುವವನು.

ಇಲ್ಲಿ ಮೇಘನ ಮೂಲಕ ಯಾಕ್ಕ ಸಾಧ್ಯದ ನೆಲೆಯಲ್ಲಿ ತನ್ನ ಪಶ್ಮಿಯನ್ನು ಕಾಣಲು ಬಯಸುತ್ತಾನೆ. ಬಳ್ಳಿಯಂತೆ ಬಳಕುವ ಆ ಮೈಯ್ಯ, ಜೆಂಕಿಯಂತ ಕಣ್ಣಗಳು, ಚಂದ್ರನಂತ ಆ ನಿನ್ನ ಮುಖ, ಭಾರವಾದ ಆ ನಿನ್ನ ಕೂದಲುಗಳು, ನದಿಯ ಅಲೆಯಂತಿರುವ ಹುಬ್ಬಗಳು, ಇವುಗಳು ಕಾಣಬೇಕು ಎಂದು ಬಯಸುತ್ತಾನೆ. ಆದರೆ ಅದು ಸಾಧ್ಯವಾಗದಿದ್ದಾಗ ಈ ರೀತಿ ಮೇಘನ ಮೂಲಕ ಕನವರಿಸುತ್ತಾನೆ. ಮನಸ್ಸಿನ ತೆಕ್ಕೆಗೆ ನೀನು ಬಾರದಿದ್ದಾಗ, ನಾನು ನಿನ್ನ ಮೈ ಸೋಂಕಿದ



ಗಾಳಿ ಹಿಮಾಲಾಯದಿಂದ ಬಂದಿತೇನೋ ಎಂಬಂತೆ ಆಹ್ವಾದಿಸಿದ್ದೇನೆ. ಇಂತಹ ವೇಧನೆ ಹೇಗೋ ಬೇಗ ಕರಗಿಹೋಗಲಿ, ಬೆಂದರೂ ಬದುಕಿದ್ದೇನೆ, ಮುಂದಿನ ಜೀವನದ ಸೋಗವನ್ನು ಏಣಿಸುತ್ತಾ ಇದ್ದೇನೆ. ಇದಕ್ಕೆಲ್ಲಾ ಹೆಸರಿ ಸಾಯಬೇಡ, ನನ್ನ ಹಾಗೆಯೇ ಹೇಗೋ ಕಾಲವನ್ನು ನೂಕು, ಯಾರು ಬರಿ ಸುಖಿವನ್ನೇ ಅಥವಾ ಬರಿ ದುಃಖಿವನ್ನೇ ಅನುಭವಿಸಿದವರು ಈ ತೋಕದಲ್ಲಿಲ್ಲ. ದೆಸೆಯೆಂಬುದು ಚಕ್ರದ ಹಾಗೆ ತಿರುಗುತ್ತಿರುತ್ತದೆ, ಹಾಗಾಗಿ ಕಾಯುವುದು ಅನಿವಾರ್ಯ, ತಾಳ್ಳೆಯಿಂದ ನಾಲ್ಕು ತಿಂಗಳು ಕಳೆ, ನಂತರ ಬರುವೆ, ಬಯಕೆಗಳೂ ಇರಲಿ, ಬೆಳದಿಂಗಳ ಇರುಳೂ ಇರುಳುಗಳನ್ನು ಕಳೆಯೋಣ ಸಫಲಗೊಂಡೋಣ, ನಾನು ಇಲ್ಲಿ ಕುಶಲವಿದ್ದೇನೆ, ಯಾವುದಕ್ಕೂ ನೀನು ಹೆದರಬೇಡ.

ಹೀಗೆ ವಿರಹದಲ್ಲಿ ಬೆಂದ ಸಖಿಗೆ ದೃಷ್ಯ ಹೇಳಿ ಶಿವನ ನಂದಿಯು ತಿವಿದ ಗಿರಿಶಿವರಗಳ ದಾಟಬಂದು ನನ್ನಾಕೆ ನುಡಿದುದನ್ನು ಬಂದು ತಿಳಿಸು. ಉದಯಕಾಲದಲ್ಲಿ ಕಳಚಿ ಬೀಳುತ್ತಿರುವ ಹೂವಿನಂತಹ ಪಾಡು ನನ್ನದಾಗಿದೆ, ಆದ್ದರಿಂದ ಅವಳು ಹೇಳಿದ ಮಾತುಗಳನ್ನು ನನಗೆ ಹೇಳಿ ಅದರಿಂದ ಪಾರು ಮಾಡು ಎಂದು ಹೇಳಿ ಯಕ್ಕೆ ಮೇಘನಿಗೆ ತನ್ನ ವಿನಯ ಪೂರ್ವಕ ವಂದನೆಗಳನ್ನು ಸಲ್ಲಿಸುತ್ತಾನೆ.

ಕಾವ್ಯದುದ್ದಕ್ಕೂ ಪ್ರವಿರೋಂಡಿರುವ ವಸ್ತುವೆಂದರೆ ದಾಂಪತ್ಯ ಮತ್ತು ವಿರಹ, ಆದರೂ ಕಾವ್ಯದ ಜಲಸೆಯಲ್ಲಿ ಅಲ್ಲಲ್ಲಿ ಸ್ಥಳ ಮರಾಣಗಳನ್ನೂ, ಇತಿಹಾಸವನ್ನೂ, ಮತ್ತು ಪ್ರಕೃತಿ ಸೌಂದರ್ಯವನ್ನು ವಸ್ತುವಿನೋಂದಿಗೆ ಸಮೃಳಿತ ಮಾಡಿರುವುದು ಕಾವ್ಯದ ಚಂದಕ್ಕೆ ಮೇರಗನ್ನು ಕೊಡುವಂತಹ್ದು.

"ಜನಕತನೆಯೇ ಮಿಂದುದಕಗಳಲ್ಲಿ ತಣ್ಣೆಳಲ ಅಂಗಳಲ್ಲಿ

ವಸತಿನಿಂದನೋ ರಾಮಗಿರಿಯ ಮಣ್ಣಾಶ್ರಮಂಗಳಲಿ"

ಎಂಬಲ್ಲಿ ರಾಮಗಿರಿಯ ರಾಮಾಯಣದಲ್ಲಿ ರಾಮ ಸೀತೆಯರು ವನವಾಸದಲ್ಲಿದ್ದಾಗ ಈ ಮಣ್ಣಾಶ್ರಮದಲ್ಲಿರುವ ಕೊಳದಲ್ಲಿ ಸೀತೆಯು ಸಾನ್ಯ ಮಾಡಿರುವ ಸ್ಥಳಮರಾಣವಿದೆ.

"ಹೋಗಿಬರಲೋ ಎಂದಪ್ಪಿ ಕೇಳು ಈ ಮುದ್ದು ಗೆಳೆಯನನ್ನು

ರಾಮ ಪಾದಗಳು ಮುದ್ರಿಸಿದವಿದರ ಮಗ್ಗುಲನ್ನು"

ಇಲ್ಲಿ ಮುದ್ದು ಗೆಳೆಯನೆಂದರೆ ಚಿತ್ರಕೋಟ ಪರ್ವತ ಶ್ರೀ ರಾಮನ ಪಾದಗಳು ಮುದ್ರಿತವಾದ ಈ ಪರ್ವತಕ್ಕ ಕುಶಲ ಕೇಳಿ ಹೊರಡು ಎಂದು ಅದರ ಮರಾಣ ಕಥೆಯನ್ನು ತಿಳಿಸುತ್ತಾನೆ.

"ಉತ್ತರಕೆ ಹೊರಟವಗೆ ಉಜ್ಜವಿನಿ ಅಡ್ಡವಾದರೇನು?

ಅಲ್ಲಿ ಮೇಲು ಮಾಳಿಗೆಯ ಭೋಗ ಕಳೆದು ಕೊಳ್ಳಬೇಡ ನೀನು"

ದಾರಿಮಧ್ಯ ಬರುವ ಉಜ್ಜವಿನಿ ಸ್ವಲ್ಪ ಬಳಸಾದರೂ ಉಜ್ಜವಿನಿ ನಗರ ಚಂದುಳ್ಳ ಹೆಂಗಳೆಯರಿರುವ ನಗರ ಅವರ ಕಣ್ಣ ಕುಡಿಯ ಲಲ್ಲಿಯನ್ನು ಒಲ್ಲೆ ಎನ್ನಬೇಡ ಎಂದು ಹೇಳುವಲ್ಲಿ ಉಜ್ಜವಿನಿಯ ಸ್ಥಳಮಹಿಮೆಯನ್ನು ಹೇಳುತ್ತಾನೆ.



"ಬಂದವಂತಿನಾಡಿನಲ್ಲಿ ಉದಯನನ ಕಡೆಯ ಬಲ್ಲರೆಲ್ಲಿ
ಅಲ್ಲಿ ಸಿರಿಯಹರಹಿರುವ ಮೂರ್ವ ಮರವಿಹುದು ನಿಲ್ಲು ಅಲ್ಲಿ"

ಆವಂತಿಗೆ 'ವಿಶಾಲಾ' ಎಂಬ ಹೆಸರೂ ಇದೆ. ವಿಶಾಲಾ ಎಂದರೆ ವಿಶಿಷ್ಟವಾಲಾ. ದೊಡ್ಡ ದೊಡ್ಡ ಕಟ್ಟಡಗಳಿರುವ ನಗರ. ಆವಂತಿ ಮಾಳ್ಫಾದ ಮೂರ್ವ ಭಾಗದಲ್ಲಿದೆ. ನಮ್ರದೆಗೆ ದಕ್ಷಿಣದಲ್ಲಿದೆ. ಇದರ ವಿಸ್ತೀರ್ಣ 900 ಮೈಲಿ. ಅದೊಂದು ಮಣ್ಣಭಾಮಿ. ಆವಂತಿರಾಜ ನಾದ 'ಉದಯನನ' ಇವನ ಹೆಸರು ಕೇಳದವರಿಲ್ಲ ಎಂದು ಕವಿ ಇಲ್ಲಿ ಹೇಳುತ್ತಾನೆ. ಅವನು ವಾಸವದತ್ತೆಯನ್ನು ಅಪಹರಿಸಿದ ಕಥೆಯನ್ನು ಅಲ್ಲಿ ಎಲ್ಲರೂ ಉತ್ಸಾಹದಿಂದ ಕೇಳುತ್ತಾರೆ. ಭಾಸನ 'ಸ್ವಷ್ಟಿ ವಾಸವದತ್ತ, ಹಷಣ ರತ್ನವಳಿ, ಜಾನಪದ ಗೀತೆಗಳ ಕಥೆಗಳಲ್ಲಿ ಪ್ರಸ್ಥಾಪಿತವಾಗಿರುವವನು ಎಂದು ಸಾಹಿತ್ಯ ಚರಿತ್ರೆ ಹೇಳುತ್ತದೆ. ಹೀಗೆ ಅಲ್ಲಿ ಶ್ರೀ ಜಂಡಿಶ್ವರಾಲಯದ ಮೈಭವವನ್ನು ವಿವರಿಸುತ್ತಾನೆ.

"ಈ ಗಿರಿಯ ಜೀವ, ಆ ಸ್ವಂದದೇವ, ಅಭಿಷೇಕ ಮಾಡು ಬಾಗಿ"

ಇಲ್ಲಿ ದೇವಗಿರಿ ಇಂದಿನ ದೇವಫಡ ಚಂಬಲ್ಲ ಕಣಿವೆಯು ಒಂದು ಹಳ್ಳಿ. ಇಲ್ಲಿ ಶಿವಪಾರ್ವತಿಯರ ಮಗನಾದ ಸ್ವಂದದೇವನ ವಾಸವಿದೆ. ಹಾಗಾಗಿ ಅವನಿಗೆ ನಮಿಸು ಎಂದು ಹೇಳುವಲ್ಲಿ ದೇವಗಿರಿಯ ಮರಾಣವನ್ನು ತಿಳಿಸುತ್ತದೆ.

ನಂತರ 'ಚಮ್ರಣ್ಣತ್ವ' ನದಿಯ ಪ್ರಸ್ತಾಪ ಹಾಗೂ ಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ 'ಗೋಮೇಧ' ಎಂಬ ಮಹಾಯಜ್ಞವನ್ನು ಮಾಡಿದ ದಂತಿ ದೇವ, ರಂತಿದೇವನ ಪ್ರಸ್ತಾಪ ಬರುತ್ತದೆ. 'ಚಮ್ರಣ್ಣತ್ವ' ನದಿಹರಿಯಲು ಇವನು ಕಾರಣ ಎಂದು ಹೇಳುತ್ತಾನೆ.

ಬ್ರಹ್ಮಾವರ್ತ ಅಂದರೆ ಮಹಾಭಾರತದ ಕುರುಕ್ಕೇತ್ವವನ್ನು ಬೇಂದ್ರೆಯವರು ಹಾಗೆ ನೆನೆಯುತ್ತಾರೆ.

"ಭಾರೋ ದಾಟಿ ಬ್ರಹ್ಮಾವರ್ತವನು ನಿನ್ನ ಟಾಯೆಚೆಲ್ಲಿ

ಎಲ್ಲಿ ಎಂದಿಗೂ ಹಿಂದಿನೆಲುಬು ಆ ಕುರುಕ್ಕೇತ್ವದಲಿ"

ಹಾಗೆ ಕೃಷ್ಣ ಬಲರಾಮರ ಏತಿಹ್ಯವುಳ್ಳ ಸರಸ್ವತಿನದಿಯನ್ನು ಮಸ್ತಾಪಿಸುತ್ತಾನೆ. ಇನ್ನು "ಕನೆಲಿಲದ ಅಂಚಿನಲಿ ಗಂಗೆಯು ಹರಿವಳ್ಳ" ಎಂಬಲ್ಲಿ ಸಗರ ಚಕ್ರವರ್ತಿಯ ಅರವತ್ತು ಸಾವಿರ ಮಕ್ಕಳನ್ನು ಮತ್ತು ಆ ಗಂಗೆ ಸಾಗರನ ಮಕ್ಕಳ ಬೂದಿಯ ಮೇಲೆ ಹರಿದು ಸ್ವರ್ಗಪ್ರಾಪ್ತವಾದ ಮರಾಣವನ್ನು ಕಣ್ಣಮುಂದೆ ತರುತ್ತದೆ.

ಇನ್ನು ಇತಿಹಾಸವನ್ನು ಬಿಂಬಿಸುವ ಅಂಶಗಳಿಂದರೆ.

"ದಿಕ್ಕು ದಿಕ್ಕಿನಲಿ ವಿಧಿಶೆ ಎಂಬ ಹೆಸರಾದ ರಾಜಧಾನಿ

ಅಲ್ಲಿ ಹೋಗಿ ಭಯಬಯಸಿದಂತ ಹೇಳಿನ್ನು ಕಾಮುಖಿ, ನೀ"

ವಿದಿಶಾ ದಶಾಂಕ ದೇಶದ ರಾಜಧಾನಿ ಕಾಳಿದಾಸನು ಅಗ್ನಿಮಿತ್ರಶಂಗನ ಆಸ್ಥಾನ ಕವಿಯಾಗಿದ್ದನೆಂದು ಹೇಳುವುದಕ್ಕೆ ವಿದಿಶೆಯ ಉಲ್ಲೇಖ ಬಂದಿದೆ ಎಂದು ಹೇಳುತ್ತಾರೆ.

"ಉತ್ತರಕೆ ಹೊರಟವಗೆ ಉಜ್ಜವಿನಿ ಅಡ್ಡವಾದರೇನು?"



ಎಂಬಲ್ಲಿ ಉಜ್ಜವಲಿನಿಯ ಇತಿಹಾಸವನ್ನು ಹೇಳಲು ನೆನಪಿಸಲು ಪ್ರಯತ್ನಿಸುತ್ತಾನೆ. ಇದೊಂದು ಪ್ರಸಿದ್ಧ ನಗರ. ಶ್ರೀ. 150ರಲ್ಲಿ ಭಸ್ತಾನ ದೊರೆಯ ರಾಜಧಾನಿಯಾಗಿತ್ತೇಂದು, ಭೌದ್ಧರ ವಿಹಾರಗಳು, ವಿಶ್ವವಿದ್ಯಾಲಯಗಳು ಇದ್ದವೆಂದು ತಿಳಿದು ಬರುತ್ತದೆ. ಹಾಗಾಗಿ ಕಾವ್ಯದಲ್ಲಿ ಬರುವ ರಾಜಧಾನಿಗಳು, ನದಿಗಳ, ಪರ್ವತಗಳ ಹೆಸರುಗಳು ತಮ್ಮ ಗತ ಇತಿಹಾಸವನ್ನು ಒಳಗೊಂಡಿವೆ ಎನ್ನುವರು.

ಪ್ರಕೃತಿ ವಣಣನೆಯನ್ನು ಸಹಾ ಬೇಂದ್ರೆಯವರು ಮಾರ್ಚ್ ಮೇಷದಲ್ಲಿ ಕಾಳಿದಾಸನಿಗಿಂತಲು ಅದ್ವೃತವಾಗಿ ಚಿತ್ರಿಸಿದ್ದಾರೆ.

“ಗಾಳಿ-ನೀರು-ಲಗಿ-ಬೆಂಕಿಗೂಡಿ ಆಗಿರುವ ಮೇಷವೆತ್ತು

ಎತ್ತು ಮಾತುಗಳು? ಮೋಡಜೀವವೇ? ಏನೋ ಎತ್ತೋ ಚಿತ್ತ”

ಇವು ಪ್ರಕೃತಿಯ ಅಚ್ಚೆತನ ವಸ್ತುಗಳು ಇವುಗಳು ಹೇಗೆ ಸಂದೇಶವನ್ನು ಒಯ್ದಾವು ಎಂಬ ಆಕ್ಷೇಪಣೆಯನ್ನು ಕವಿ ಎತ್ತಿದರೂ ಇಲ್ಲಿ ಕವಿಯ ಭಾವ, ಪ್ರಕೃತಿಯಲ್ಲಿ ಜೀವತ್ವವನ್ನು ಕಾಣುವುದಲ್ಲದೆ ಬ್ರಾಂತಿಗೆ ಒಳಗಾದವನಿಗೆ, ಉತ್ಸುಕತೆಯುಳ್ಳವನಿಗೆ, ಚೇತನ-ಅಚ್ಚೆತನಗಳ ಭೇದ ಕಾಣುವುದಿಲ್ಲ ಎಂಬ ಮಾತಿದೆ.

“ತೊಳೆದ ತುರುಬು ಕಪ್ಪಾದ ನೀನು ಗಿರಿಶಿವಿರದಲ್ಲಿ ತೇಲೆ

ಅಷಾಡ ಮಾವು ಸುರಿದಾವು ಗೊಂಚಲಲಿ ಬೆಟ್ಟೆದೆಯ ಮೇಲೆ”

‘ತೊಳೆದ ಹೆರಳಿನಂತೆ ಕಪ್ಪಾದ ನೀನು ಗಿರಿಶಿವಿರದಲ್ಲಿ ತೇಲಲು ಅಷಾಡ ಮಾವು ಸುರಿದಾವು ಗೊಂಚಲಲಿ’

ಇಲ್ಲಿ ಅಷಾಡದಲ್ಲಿ ಮಳೆಯಾದರೆ ಮುಂದಿನ ವಸಂತದಲ್ಲಿ ಹೂ ಬಿಟ್ಟು ನಂತರ ಮಾವಿನ ಬೆಳೆಯು ಸಂಮೃದ್ಧವಾಗುತ್ತೇಂಬುದು ಇಲ್ಲಿ ಪ್ರತಿಬಿಂಭಿತವಾಗಿದೆ.

“ವಿಂದ್ಯದಿಗೆ ಕಡುಬಂಡೆಯೋಡೆದು ಹರಿದಿರುವ ರೇವೆ ನೋಡು

ಚಿತ್ತ ಚಿತ್ತ ಸಿಂಗಾರವಾದ ಮದ್ದಾನೆ ಹಣೆಗೆ ಜೋಡು”

ಇಲ್ಲಿ ರೇವೆ ಒಂದು ನದಿ ನಮ್ರದೆ ಎಂದು ಕರೆಯುವುದುಂಟು. ಈ ನದಿಯು ವಿಂದ್ಯ ಪರ್ವತದ ಕಡೆಗೆ ಹರಿದು ಬಂಡೆಗಳ ಮೇಲೆ ನೂರಾರು ಸೀಳುಗಳಾಗಿ ಓಡೋಡಿ ಕಾಣುವಳು. ಮೈಲ್ಲಾ ಅಲಂಕಾರ ಮಾಡಿಕೊಂಡ ಆನೆಯಂತೆ ಎಂಬಲ್ಲಿ ನಮ್ರದೆಯ ವಣಣನೆ ಇದೆ.

“ಮತ್ತ ಹಂಸಗಳ ಮತ್ತಿನುಲಿವನೇ ಮತ್ತೆ ಎಳೆದು ಬಳಸಿ

ಬೆಳೆಗಿನಲಿ ಅರಳುವ ತಾವರೆಯ ತಂಪಕೆಳೆಯ ಒಳಸಿ”

ಇದು ಆವಂತಿ ನಾಡನ್ನು ಹೊಗಳುವ ಸಂದರ್ಭದಲ್ಲಿ ಬರುವ ಮಾತು. ಇದು ಪುಣ್ಯವಂತರಿಂದ ಉರು ಎಂದು ಪರಿಚಯಿಸಿ ಸ್ವರ್ಗದೊಂದು ತುಳುಕನ್ನೇ ತಂದರೋ ಎಂಬಂತೆ ಹಂಸಗಳು ಮತ್ತಿನಿಂದ ಉಲಿವ ದ್ವನಿಯನ್ನು ಅನುಕರಿಸುತ್ತಾ ಬೆಳೆಗಿನ ಹೊತ್ತಿನಲ್ಲಿ ಅರಳಿರುವ ತಾವರೆಯ ತಂಪನ್ನು ಬಯಸಿ ಎಂಬಲ್ಲಿ ಬೆಳೆಗಿನ ಪ್ರಕೃತಿ ಸೌಂದರ್ಯವನ್ನು ಚಿತ್ರಿಸಿದ್ದಾರೆ.



“ಸುತ್ತಮುತ್ತ ಮದರಂಗಿ, ನಡುವೆ ಮಾಡವಿಯ ಬಳ್ಳಿ ಮಾಡ

ಅತ್ತ ಚಂದಕೇಸರವು, ಇತ್ತಲಿದೆ ಕೆಂಪಶೋಕ ನೋಡಾ”

ಈ ಪದ್ಯದಲ್ಲಿ ಯಕ್ಕ-ಯಕ್ಕಿಯರು ಪ್ರಕೃತಿಯನ್ನು ಎಷ್ಟು ಅನನ್ಯವಾಗಿ ಶ್ರೀತಿಸುತ್ತಿದ್ದರು ಎಂಬುದನ್ನು ತಿಳಿಯಬಹುದು.

“ನನ್ನಾಕೆ ನೀರನುಣಿಸಿರುವ ಕಂದನಾಗಿ

ಕೈ ಎತ್ತರದ ಮಂದಾರವೊಂದು ಇದೆ ಗೊಂಚಲಾಗಿ ಬಾಗಿ”

ಇಲ್ಲಿಯೂ ಮಂದಾರವನ್ನು ತಮ್ಮ ಮಗನಂತೆ ಸಾಕಿರುವುದು ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧವನ್ನು ತೋರಿಸುತ್ತದೆ, ಹೀಗೆ ಪ್ರಕೃತಿ ಆರಾಧಕರಾದ ಬೇಂದ್ರೆಯವರು ಮೇಘದೂತವನ್ನು ಕನ್ನಡೀಕರಿಸಿರುವುದು ಕನ್ನಡ ಸಾಹಿತ್ಯಸ್ಕೃತಿಗೆ ಒಮ್ಮೆದೊಡ್ಡ ಕೊಡುಗೆಯೇ ಸರಿಯೆನ್ನಬಹುದು.

ಪರಾಮರ್ಶನ ಗ್ರಂಥಗಳು

1. ಮೇಘದೂತ., ಅ.ರಾ. ವಿಶ್ವ., ವಸಂತ ಪ್ರಕಾಶನ, ಬೆಂಗಳೂರು, 2012
2. ಮೇಘದೂತ., ನಾರಾಯಣ ಫಟ್ಟ., ಗಾರ್ಗ ಪ್ರಕಾಶನ, ಬೆಂಗಳೂರು, 2012
3. ಕನ್ನಡ ಮೇಘದೂತ., ಜಿ. ಕೃಷ್ಣಪ್ಪ., ವಂಶಿ ಪಬ್ಲಿಕೇಷನ್ಸ್, ನೆಲಮಂಗಲ, ಬೆಂಗಳೂರು, 2021
4. ಕಾಳಿದಾಸನ ಮೇಘದೂತ ಮತ್ತು ಕನ್ನಡ ರೂಪಾಂತರಗಳು., ಶೈಲಜಾ ಹೆಗಡೆ., ಅಭಿಜಿತ್ ಪ್ರಕಾಶನ, ಮುಲುಂದ (ಪಶ್ಚಿಮ) ಮುಂಬೈ, 2017
5. ಭುವನದ ಭಾಗ್ಯ, ಜಿ.ಎಸ್ ಆಮೂರ., ಶ್ರೀಯದಶೀನಿ ಪ್ರಕಾಶನ, ಬೆಂಗಳೂರು, 1991
6. ಹಾಡೆ ಹಾದಿಯ ತೋರಿತು, ಎಚ್.ಎಸ್ ರಾಘವೇಂದ್ರರಾಜ್., ಕನ್ನಡ ಸಂಥ, ಕ್ರೈಸ್ತ ವಿಶ್ವವಿದ್ಯಾಲಯ, ಬೆಂಗಳೂರು, 1995
7. ಅಂಬಿಕಾತನದತ್ತರ ಮೇಘದೂತ., ದ.ರಾ. ಬೇಂದ್ರೆ, ಶ್ರೀಮಾತಾ ಪ್ರಕಾಶನ, ಸಾಧನಕೇರಿ, ಧಾರವಾಡ, 2011